

## VIDYA PRAVESH 2022: Teleconference Highlights

ದಿನಾಂಕ 10.06.2022 ರಂದು ನಡೆದ ಟೆಲಿಕಾಂ ಕಾನ್ವರೆನ್ಸ್ ನಲ್ಲಿ D.S.E.R.T ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು. ಕಿರಿಯ ನಿರ್ದೇಶಕಿ ಶ್ರೀಮತಿ ಗುಣವತಿ ಎಸ್ ಮೇಡಂ ಅವರು ವಿದ್ಯಾ ಪ್ರವೇಶ ಕಾರ್ಯಕ್ರಮದಡಿ ಒಂದರಿಂದ ಮೂರನೇ ತರಗತಿ ಬೋಧಿಸುವ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಅನುಪಾಲಿಸಬೇಕಾದ ಮುಖ್ಯಾಂಶಗಳು...

- ವಿದ್ಯಾ ಪ್ರವೇಶ ಕಾರ್ಯಕ್ರಮವು ನಾಲ್ಕು ವರ್ಷಗಳವರೆಗೆ ಮುಂದುವರೆಯುವ ಕಾರ್ಯಕ್ರಮವಾಗಿರುವುದರಿಂದ ಎಲ್ಲಾ ಶಿಕ್ಷಕ ಮಿತ್ರರು ತಮ್ಮ ತಮ್ಮ ಶಾಲೆಗಳಲ್ಲಿ ಹೆಚ್ಚಿನ ಒತ್ತು ನೀಡುವುದು.
- ಇನ್ನು ಒಂದು ವಾರದಲ್ಲಿ ಶಿಕ್ಷಕರ ಕೈಪಿಡಿ ಹಾಗೂ ಕಲಿಕಾ ಹಾಳೆಗಳು ತಮಗೆ ಬಂದು ಸೇರಲಿದ್ದು, ಬರುವವರೆಗೂ ಇಲಾಖೆಯಿಂದ ವಿವಿಧ ಹಂತದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಇರುವ ಕಾರಣ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ವಿದ್ಯಾ ಪ್ರವೇಶ ಹಾಗೂ ಕಲಿಕಾ ಚೇತರಿಕೆ ಕಾರ್ಯಕ್ರಮದ ಹದಿನೈದು ದಿನಗಳ ಶಿಕ್ಷಕರ ಕೈಪಿಡಿಯ ಒಂದು ಪ್ರತಿಯನ್ನು ಕಚೇರಿ ಪ್ರತಿಯಾಗಿ ಇಡಲು ತಿಳಿಸಲಾಗಿದೆ. ಸಹ ಶಿಕ್ಷಕರುಗಳಿಗೆ 15 ದಿನಗಳ ಶಿಕ್ಷಕರ ಕೈಪಿಡಿಯನ್ನು ಪ್ರಿಂಟ್ ತೆಗೆಸಿಕೊಂಡು, ಕೈಪಿಡಿಯ ಪ್ರಕಾರ ಬೋಧನೆ ಮಾಡುವಂತೆ ತಿಳಿಸಲು ಸೂಚಿಸಲಾಗಿದೆ.
- ವಿದ್ಯಾ ಪ್ರವೇಶ ಕಾರ್ಯಕ್ರಮವು ಜೂನ್ ಒಂದರಿಂದ ಆಗಸ್ಟ್ 31ರ ವರೆಗೆ ನಡೆಯುವ ಕಾರ್ಯಕ್ರಮವಾಗಿದೆ. ಆದರೆ ಇದರಲ್ಲಿ ನಮಗೆ ಸಿಗುವ ಕರ್ತವ್ಯದ ದಿನಗಳು ಕೇವಲ 72.
- ಈ ಹಿಂದೆ ಒಂದರಿಂದ ಮೂರನೇ ತರಗತಿ ಬೋಧಿಸುವ ವಿದ್ಯಾ ಪ್ರವೇಶ ಕಾರ್ಯಕ್ರಮವನ್ನು ಗುತ್ತಿಗೆಯಾಗಿ ಒಬ್ಬರೇ ಶಿಕ್ಷಕರು ನಿರ್ವಹಿಸಬೇಕೆಂದು ಹೇಳಲಾಗಿತ್ತು. ಆದರೆ ಈಗ ಆ ನಿಯಮವನ್ನು ಸ್ವಲ್ಪ ಸಡಿಲಿಸಿ, ಮುಂಜಾನೆಯ ಭಾಷೆಗೆ ಸಂಬಂಧಿಸಿದ 4 ಅವಧಿಗಳನ್ನು ಒಬ್ಬ ಶಿಕ್ಷಕರು ಹಾಗೂ ಮಧ್ಯಾಹ್ನ ಗಣಿತಕ್ಕೆ ಸಂಬಂಧಿಸಿದ 4 ಅವಧಿಗಳನ್ನು ಮತ್ತೊಬ್ಬ ಶಿಕ್ಷಕರು ನಿರ್ವಹಿಸುವಂತೆ ತಿಳಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ರೋಟೇಶನ್ ಪದ್ಧತಿಯಲ್ಲಿ ತರಗತಿಯನ್ನು ನಡೆಸುವಂತಿಲ್ಲ.
- ವಿದ್ಯಾ ಪ್ರವೇಶದ ಎರಡನೇ ಅವಧಿ ನನ್ನ ಸಮಯ ಇದರಲ್ಲಿ ಎಂಟು ಕಲಿಕಾ ಮೂಲೆಗಳು ಇರುವುದರಿಂದ ವಿದ್ಯಾರ್ಥಿಗಳನ್ನು ಕೇವಲ ಒಂದೇ ಮೂಲೆಗೆ ಸೀಮಿತಗೊಳಿಸದೆ, ಎಲ್ಲಾ ಕಲಿಕಾ ಮೂಲೆಗಳಲ್ಲಿಯೂ ಕಲಿಕೆಗೆ ಆಸಕ್ತಿಯಿಂದ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿ
- ಕಲಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಳಸಿದ ಕಲಿಕಾ ಹಾಳೆಗಳನ್ನು ಕೃತಿ ಸಂಪುಟದಲ್ಲಿ ತರಗತಿವಾರು ವಿಷಯವಾರು ಬೇರ್ಪಡಿಸಿ, ಸಂಗ್ರಹಿಸಿಡಲು ತಿಳಿಸಲಾಗಿದೆ.
- ಹದಿನೈದು ದಿನಗಳಿಗೊಮ್ಮೆ ನಡೆಸುವ ನನ್ನ ಸಾಧನೆ ಹಾಗೂ ತಿಂಗಳಿಗೊಮ್ಮೆ ನಡೆಸುವ ಸಮಗ್ರ ಮೌಲ್ಯಮಾಪನ ದಾಖಲೆಗಳನ್ನು ಮಗುವಿನ ಕೃತಿ ಸಂಪುಟದಲ್ಲಿ ಇಡತಕ್ಕದ್ದು.
- ವಿದ್ಯಾ ಪ್ರವೇಶ ಕಾರ್ಯಕ್ರಮದಲ್ಲಿ ಭಾಷೆ ಹಾಗೂ ಗಣಿತಕ್ಕೆ ಸಂಬಂಧಿಸಿದಂತೆ ತರಗತಿವಾರು ಮೂರು ಗುಂಪುಗಳನ್ನು ಮಾಡುವುದು
- ಪ್ರತಿ ವಾರಕ್ಕೆ ಒಂದು ಸಲ ಮಗುವಿನ ಫೈಲನ್ನು ಮಗುವಿನ ಪಾಲಕರಿಗೆ ತೋರಿಸಿ, ಅವರ ಸಹಿ ಮಾಡಿಸಿಕೊಂಡು ಬರುವಂತೆ ಹೇಳುವುದು
- ವಿದ್ಯಾ ಪ್ರವೇಶ ಕಾರ್ಯಕ್ರಮದಲ್ಲಿ ನಲಿಕಲಿಯ ಯಾವುದೇ ಕಾರ್ಡುಗಳನ್ನು ಬಳಸದೆ ಕೇವಲ ವಿದ್ಯಾ ಪ್ರವೇಶ ಕಾರ್ಯಕ್ರಮದ ಕಲಿಕಾ ಹಾಳೆಗಳನ್ನು ಬಳಸುವುದು.